

B2

**KARNATAKA POWER TRANSMISSION CORPORATION LIMITED
DEPARTMENTAL EXAMINATION – AUGUST-2022**

**ASSISTANT GRADE - PART-B – PAPER-II
(Elementary Book Keeping)
(Books, Guides Notes etc., are not allowed)**

Date: 24.08.2022**Maximum Marks: 100****Time: 9.30 am to 12.30 pm**

ವಿಶೇಷ ಸೂಚನೆ: ಎಲ್ಲಾ ಸ್ಪಷ್ಟೀಕರಣಗಳಿಗೆ ಇಂಗ್ಲೀಷ್ ಆವೃತ್ತಿಯನ್ನೇ ಪರಿಗಣಿಸುವುದು

PART-A / ಭಾಗ-ಎ

1. Write Short Notes on the following (Any FIVE)

3x5=15

- A) Meaning of Financial Statements
- B) Features of Income and Expenditure Account
- C) Cash Book
- D) Trading, Profit and Loss account
- E) Errors of Principle
- F) Journal

ಕೆಳಕಂಡವುಗಳಿಗೆ ಟಿಪ್ಪಣಿ ಬರೆಯಿರಿ (ಯಾವುದಾದರೂ ಐದಕ್ಕೆ ಮಾತ್ರ)

- A) ಹಣಕಾಸಿನ ತಿಳಿವಳಿಕೆಗಳ ಅರ್ಥವನ್ನು ವಿವರಿಸಿ
- B) ಆದಾಯ ಮತ್ತು ವೆಚ್ಚ ಖಾತೆಯ ವೈಶಿಷ್ಟ್ಯಗಳನ್ನು ತಿಳಿಸಿ
- C) ನಗದು ಪುಸ್ತಕ
- D) ವ್ಯಾಪಾರ ಖಾತೆ ಮತ್ತು ಲಾಭ-ನಷ್ಟ ಖಾತೆ
- E) ತತ್ವದ ದೋಷಗಳು
- F) ದಿನವಹಿ (ರೋಜು ಪುಸ್ತಕ)

2. Answer the following (Any THREE)

5x3 = 15

- A) What is prepaid expense? Explain treatment in Final Accounts?
- B) What are the differences between Income and Expenditure Account & Receipt and Payment Account?
- C) Revenue Reserves and Capital Reserves.
- D) Write the Rules of Debit and Credit.
- E) Explain any of the five items that appear in the Trading, Profit and Loss Account.

ಕೆಳಕಂಡವುಗಳಿಗೆ ಉತ್ತರಿಸಿ (ಯಾವುದಾದರೂ ಮೂರಕ್ಕೆ ಮಾತ್ರ).

- A) ಪೂರ್ವ ಸಂದಾಯಿತ ಎಂದರೇನು? ಇದರ ಲೆಕ್ಕಬರಹದ ಪರಿಗಣನೆಯನ್ನು ಹೇಗೆ ಅಂತಿಮ ಖಾತೆಗಳಲ್ಲಿ ನಮೂದಿಸಿರುವಿರಿ?
- B) ಆದಾಯ-ವೆಚ್ಚ ಖಾತೆ ಮತ್ತು ಆಯ-ವ್ಯಯ ಖಾತೆ ನಡುವಿನ ವ್ಯತ್ಯಾಸಗಳನ್ನು ತಿಳಿಸಿ?
- C) ಕಂದಾಯ ಮೀಸಲುಗಳು & ಬಂಡವಾಳ ಮೀಸಲುಗಳು.
- D) ಡೆಬಿಟ್ ಮತ್ತು ಕ್ರೆಡಿಟ್ ನಿಯಮಗಳು ಯಾವುವು?
- E) ವ್ಯಾಪಾರ ಹಾಗೂ ಲಾಭ ಮತ್ತು ನಷ್ಟ ಖತೆಯಲ್ಲಿ ಬರುವ ಯಾವುದೇ 5 ವಿಷಯಗಳನ್ನು ವಿವರಿಸಿ.

3. Prepare Trading, Profit and Loss account and Balance sheet as on 31.03.2021 by taking into consideration the adjustments given below; 20

Debit Balances	Amount Rs	Credit Balances	Amount Rs
Cash	20000	Sales	361000
Wages	45050	Loan	40000
Sales Return	4800	Discount Received	1060
Bad Debts	4620	Returns(Purchase)	390
Salaries	16000	Creditors	60610
Octroi	1000	Capital	75000
Charity	250		
Machinery	32000		
Debtors(Includes Bill Dishonored Rs.1600)	60000		
Opening Stock	81600		
Purchase	260590		
Repairs	3350		
Interest on loan	1200		
Sales Tax	1600		
Insurance	2000		
Rent	4000		
Total	538060	Total	538060

Adjustments:

- Wages Includes Rs. 4000/- spent for installation of new machinery.
- Provide Depreciation of Machinery @ 5%.
- Salaries Unpaid Rs. 1600/-.
- Closing Stock Rs.81,850/- .
- Create 5% Provision on Debtors.
- Half the amount of bill dishonoured is receivable.
- Prepaid Rent paid Rs 1000.
- Insurance unexpired Rs.600/- and Outstanding Interest on Loan is Rs.2400/-

ಈ ಕೆಳಗಿನ ಹೊಂದಾಣಿಕೆಗಳನ್ನು ಪರಿಗಣಿಸಿ ದಿನಾಂಕ 31.03.2021 ಕ್ಕೆ ವ್ಯಾಪಾರ, ಲಾಭ & ನಷ್ಟ ಖಾತೆ ಮತ್ತು ಆಸ್ತಿ & ಹೊಣೆಪಟ್ಟಿಯನ್ನು ತಯಾರಿಸಿ;

ಡೆಬಿಟ್ ಶೀಲ್ಡುಗಳು	ಮೊತ್ತ ರೂ.	ಕ್ರೆಡಿಟ್ ಶೀಲ್ಡುಗಳು	ಮೊತ್ತ ರೂ.
ನೆಗದು	20000	ಮಾರಾಟ	361000
ಕೂಲಿ	45050	ಸಾಲಗಳು	40000
ಮಾರಾಟದ ವಾಪಸಾತಿ	4800	ರಿಯಾಯಿತಿ ಸ್ವೀಕೃತಿ	1060
ವಸೂಲಾಗದ ಸಾಲ	4620	ಖರೀದಿ ವಾಪಸಾತಿ	390
ವೇತನ	16000	ದಣಿಗಳು/ ಸಾಲ ನೀಡಿದವರು	60610
ಸುಂಕ	1000	ಬಂಡವಾಳ	75000
ದತ್ತಿ	250		
ಯಂತ್ರಗಳು	32000		
ಮಣಿಗಳು/ ಸಾಲ ಪಡೆದವರು (Bill Dishonoured Rs.1600 ಒಳಗೊಂಡು)	60000		
ದಾಸ್ತಾನು	81600		
ಖರೀದಿ	260590		
ದುರಸ್ತಿ	3350		

ಸಾಲದ ಮೇಲಿನ ಬಡ್ಡಿ	1200		
ಮಾರಾಟ ತರಿಗೆ	1600		
ವಿಮೆ	2000		
ಬಾಡಿಗೆ	4000		
ಒಟ್ಟು	538060	ಒಟ್ಟು	538060

ಹೊಂದಾಣಿಕೆಗಳು;

- ಯಂತ್ರೋಪಕರಣದ ಅಳವಡಿಕೆಗೆ ಖರ್ಚು ಮಾಡಿದ ಮೊತ್ತ ರೂ. 4000/-ಕೂಲಿಯಲ್ಲ ಸೇರಿದೆ
- ಯಂತ್ರಗಳ ಮೇಲೆ 5% ಸವಕಳಿಯನ್ನು ಲೆಕ್ಕೀಕರಿಸಿ
- ಪಾವತಿಸಲು ಬಾಕಿ ಇರುವ ವೇತನ ರೂ 1600/-
- ಅಂತಿಮ ದಾಸ್ತಾನು ಮೊತ್ತ ರೂ. 81.850/-
- ಖುಣಿಗಳ ಮೇಲೆ 5% ಅವಕಾಶ ಕಟ್ಟಿಸಿ
- Bill Dishonoured ನಲ್ಲಿ ಅರ್ಧದಷ್ಟು ಮೊತ್ತ ವಸೂಲಾಗುತ್ತದೆ
- ರೂ.1000/- ಬಾಡಿಗೆ ಮುಂಗಡವಾಗಿ ಪಾವತಿಸಿದೆ
- ರೂ.600/- ವಿಮೆ ಮುಂಗಡ ಪಾವತಿಸಿದೆ ಮತ್ತು ಸಾಲದ ಮೇಲಿನ ಬಡ್ಡಿ ರೂ.2400/- ಬಾಕಿ ಇದೆ.

PART-B / ಭಾಗ-ಬಿ

(Answer any five of the following)

(ಈ ಕೆಳಗಿನವುಗಳಲ್ಲಿ ಯಾವುದಾದರೂ ಐದಕ್ಕೆ ಉತ್ತರಿಸಿ)

4. Journalize the following transactions in the books of Star Mart during the month of April 2021: 10

Date	Details	Amount (Rs.)
01.04.2021	Commenced business with	
	a. Cash	150000
	b. Goods	50000
02.04.2021	Goods purchased from Deeraj	36000
02.04.2021	Stationery purchased for cash	2200
03.04.2021	Opened a bank account with SBI	35000
03.04.2021	Goods sold to Priya	16000
04.04.2021	Received a cheque from Priya	16000
06.04.2021	Sold goods to Neeraj	14000
08.04.2021	Cash received from Neeraj	13800
	Discount allowed	200
10.04.2021	Purchased goods on credit from Ritu	20000
11.04.2021	Cash sales (of goods costing Rs.50000)	70000
14.04.2021	Insurance paid by cheque	6000
18.04.2021	Rent paid	2000
20.04.2021	Goods given to charity	1500
24.04.2021	Purchased office furniture	11200
29.04.2021	Cash withdrawn for household purposes	5000
30.04.2021	Interest received in cash	1200
30.04.2021	Commission paid by cheque	3000
30.04.2021	Deposited in a bank account	4500
30.04.2021	Salary outstanding	5500

ಸ್ವಲ್ಪ ಮಾಹಾನವರ 2021 ನೇ ಏಪ್ರಿಲ್ ತಿಂಗಳ ಅವಧಿಯ ವಹಿವಾಟುಗಳ ರೋಜು ದಾಖಲಿಸಿ.

ದಿನಾಂಕ	ವಿವರಗಳು	ಮೊತ್ತ
01.04.2021	ನಗದಿನೊಂದಿಗೆ ವ್ಯವಹಾರವನ್ನು ಪ್ರಾರಂಭಿಸಿದ್ದು	
	a) ನಗದು	150000
	b) ಸರಕು	50000
02.04.2021	ದೀರಜ್ ರವರಿಂದ ಸರಕನ್ನು ಖರೀದಿಸಲಾಗಿದೆ	36000
02.04.2021	ಲೇಖನ ಸಾಮಗ್ರಿಗಳನ್ನು ನಗದಿಗೆ ಖರೀದಿಸಿದ್ದು	2200
03.04.2021	ಎಸ್‌ಬಿಐ(SBI)ನಲ್ಲಿ ಖಾತೆ ತೆರೆಯಲಾಯಿತು	35000
03.04.2021	ಪ್ರಿಯಾಳಿಗೆ ಸರಕನ್ನು ಮಾರಲಾಯಿತು	16000
04.04.2021	ಪ್ರಿಯಾಳಿಂದ ಚೆಕ್‌ನ್ನು ಪಡೆಯಲಾಯಿತು	16000
06.04.2021	ನೀರಜ್ ಗೆ ಸರಕನ್ನು ಮಾರಲಾಯಿತು	14000
08.04.2021	ನೀರಜ್‌ರಿಂದ ನಗದು ಪಾವತಿಸಿದ್ದು	13800
	ರಿಯಾಯಿತಿ ನೀಡಿದ್ದು	200
10.04.2021	ಸರಕನ್ನು ರೀತೂ ರಿಂದ ಉದ್ಧರಿಯಲ್ಲಿ ಖರೀದಿಸಲಾಗಿದೆ	20000
11.04.2021	ನಗದು ಮಾರಾಟ(ಸರಕುಗಳ ಮೌಲ್ಯ ರೂ.50,000)	70000
14.04.2021	ವಿಮಾ ಕಂತನ್ನು ಚೆಕ್ ಮೂಲಕ ಪಾವತಿಸಿದ್ದು	6000
18.04.2021	ಬಾಡಿಗೆ ಪಾವತಿಸಿದ್ದು	2000
20.04.2021	ಸರಕನ್ನು ದಾನವಾಗಿ ಕೊಡಲಾಯಿತು	1500
24.04.2021	ಕಛೇರಿ ಪೀಠೋಪಕರಣಗಳನ್ನು ಖರೀದಿಸಿದ್ದು	11200
29.04.2021	ಗೃಹ ಬಳಕೆಗಾಗಿ ನಗದನ್ನು ಹಿಂಪಡೆದದ್ದು	5000
30.04.2021	ಬಡ್ಡಿಯನ್ನು ನಗದು ರೂಪದಲ್ಲಿ ಪಡೆದದ್ದು	1200
30.04.2021	ದಲ್ಲಾಳಿಯನ್ನು ಚೆಕ್‌ನ ರೂಪದಲ್ಲಿ ಪಡೆದದ್ದು	3000
30.04.2021	ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇಟ್ಟದ್ದು	4500
30.04.2021	ಬಾಕಿ ಇರುವ ವೇತನ	5500

5. From the following particulars, prepare a Bank Reconciliation Statement as on 31st October 2021.

10

- Debit balance as per Cash book is Rs.1,00,000
- A cheque for Rs.10,000 deposited but not recorded in the cash book.
- A cash deposit Rs.2000 was not recorded in the Bank column of the Cash book.
- A cheque issued for Rs.2500 was recorded as Rs.2050 in the cash column.
- The debit balance of Rs.15,000 as on the previous day was brought forward as a credit balance.
- The payment side of the cash book was under cast by Rs.1000.
- A cash discount allowed of Rs.1120 was recorded as Rs.1210 in the bank column.
- A cheque of Rs.5000 received from a debtor was recorded in the cash book but not deposited in the bank for collection.
- One outgoing cheque of Rs.3000 was recorded twice in the cash book.

ಈ ಕೆಳಗಿನ ವಿವರಗಳಿಂದ 31ನೇ ಅಕ್ಟೋಬರ್-2021 ರಂದು ಇದ್ದಂತೆ ಬ್ಯಾಂಕು ಸಮನ್ವಯ ಪಟ್ಟಿ ತಯಾರಿಸಿ:

- ನಗದು ಪುಸ್ತಕದ ಪ್ರಕಾರ ಖರ್ಚಿನ ಶಿಲ್ಕು ರೂ.1,00,000
- ಚೆಕ್‌ನ್ನು ಠೇವಣಿ ಮಾಡಿದೆ, ಆದರೆ ನಗದು ಪುಸ್ತಕದ ಬ್ಯಾಂಕ್ ಅಂಕಣದಲ್ಲಿ ಬರೆದಿಲ್ಲ ರೂ.10,000.
- ನಗದನ್ನು ಠೇವಣಿ ಮಾಡಿದೆ, ಆದರೆ ನಗದು ಪುಸ್ತಕದ ಬ್ಯಾಂಕ್ ಅಂಕಣದಲ್ಲಿ ಬರೆದಿಲ್ಲ ರೂ.2,000.

- D) ರೂ.2,500 ಗಳ ಒಂದು ಚೆಕ್‌ನ್ನು ನೀಡಿದೆ. ಅದನ್ನು ನಗದು ಅಂಕಣದಲ್ಲಿ ರೂ.2,050 ಗಳು ಎಂದು ದಾಖಲು ಮಾಡಿದೆ.
- E) ಹಿಂದಿನ ದಿನದ ಮುಂದುವರೆದ ಖರ್ಚಿನ ಶಿಲ್ಕನ್ನು ರೂ.15,000 ನ್ನು ಮುಂದೆ ತಂದ ಜಮಾ ಶಿಲ್ಕನ್ನಾಗಿ ಬರೆಯಲಾಗಿದೆ
- F) ನಗದು ಪುಸ್ತಕದ ಪಾವತಿ ಬದಿಯಲ್ಲಿ ರೂ.1,000 ಕಡಿಮೆ ಕೂಡಿಸಲಾಗಿದೆ.
- G) ರೂ.1,120 ನಗದು ಸೋಡಿ ನೀಡಿದ್ದನ್ನು ಬ್ಯಾಂಕಿನ ಅಂಕಣದಲ್ಲಿ ರೂ.1,210 ಎಂದು ನಮೂದಿಸಿದೆ.
- H) ಸಾಲಗಾರನಿಂದ ಪಡೆದ ರೂ.5000 ಗಳ ಚೆಕ್‌ನ್ನು ನಗದು ಪುಸ್ತಕದಲ್ಲಿ ದಾಖಲಿಸಿದೆ. ಆದರೆ ಸಂಗ್ರಹಕ್ಕಾಗಿ ಬ್ಯಾಂಕಿಗೆ ಠೇವಣಿ ಮಾಡಿಲ್ಲ .
- I) ರೂ. 3,000 ಗಳ ಒಂದು ಹೊರಹೋಗುವ ಚೆಕ್‌ನ್ನು ನಗದು ಪುಸ್ತಕದಲ್ಲಿ ಎರಡು ಸಲ ಬರೆಯಲಾಗಿದೆ.

6. Prepare Bank Column cash Book (Two Column) from the following transactions of M/s Lazer Zone Ltd for the month of January 2021.

10

Date	Details	Amount Rs
04.01.2021	Cash in Hand	4000
05.01.2021	Bank Over Draft	3200
08.01.2021	Wages Paid	400
10.01.2021	Cash Sales	7000
11.01.2021	Purchase of Goods by Cheque	2000
14.01.2021	Purchased furniture by Cash payment	2200
15.01.2021	Cash paid to Rohit	2000
16.01.2021	Cash Sales	4500
18.01.2021	Deposited in to Bank	7000
19.01.2021	Bank interest on Overdraft	200
20.01.2021	Payment collected by Google Pay from Customer	3000
25.01.2021	Building Rent paid by BHIM app	800
30.01.2021	Telephone bill paid through bank	600

ಜನವರಿ 2021ಕ್ಕೆ ಇರುವಂತೆ ಮೆ|| ಲೇಝರ್ ಝೋನ್ ಲ., ರವರ ಈ ಕೆಳಕಂಡ ವ್ಯವಹಾರಗಳನ್ನು ಬ್ಯಾಂಕ್ ಕಾಲಂ ನಗದು ಪುಸ್ತಕದಲ್ಲಿ ದಾಖಲಿಸಿ:

ದಿನಾಂಕ	ವಿವರಗಳು	ಮೊತ್ತ ರೂಗಳಲ್ಲಿ
04.01.2021	ಕೈಯಲ್ಲಿರುವ ನಗದು	4000
05.01.2021	ಬ್ಯಾಂಕ್ ಓವರ್‌ಡ್ರಾಫ್ಟ್	3200
08.01.2021	ಕೂಲಿ ಪಾವತಿ	400
10.01.2021	ನಗದು ಮಾರಾಟ	7000
11.01.2021	ಚೆಕ್ ಪಾವತಿ ಮೂಲಕ ಸಾಮಗ್ರಿ ಖರೀದಿ	2000
14.01.2021	ನಗದು ಪಾವತಿ ಮೂಲಕ ಪೀಠೋಪಕರಣಗಳ ಖರೀದಿ	2200
15.01.2021	ರೋಹಿತ್ ಪಾವತಿಸಿರುವ ನಗದು	2000
16.01.2021	ನಗದು ಮಾರಾಟ	4500
18.01.2021	ಬ್ಯಾಂಕ್‌ಗೆ ಜಮಾ ಮಾಡಿರುವುದು	7000
19.01.2021	ಬ್ಯಾಂಕ್ ಓವರ್‌ಡ್ರಾಫ್ಟ್ ಮೇಲಿನ ಬಡ್ಡಿ	200
20.01.2021	ಗ್ರಾಹಕರಿಂದ ಗೂಗಲ್-ಪೇ ಮೂಲಕ ಪಡೆಯಲಾದ ಮೊತ್ತ	3000
25.01.2021	ಭೀಮ್ ಆಪ್ ಮೂಲಕ ಕಟ್ಟಡದ ಬಾಡಿಗೆ ಪಾವತಿ	800
30.01.2021	ನಗದು ಬ್ಯಾಂಕ್ ಮೂಲಕ ಬ್ಯಾಂಕಿನಿಂದ ದೂರವಾಣಿ ಹುಂಡಿಯ ಪಾವತಿ	600

7. Enter the following transactions to respective ledger accounts;

10

- A) Started business with cash Rs 120000/- on 1.12.2021
- B) Opened Bank account by depositing Rs 40000/-

- C) Goods Purchased by cash Rs 12000/-
- D) Cartage paid Rs 500/-
- E) Goods Sold on credit to M/s Lara India Rs 25000/-
- F) Cash recived from M/s Lara India Rs 10000/-
- G) Goods returned by Lara India Rs 3000/-
- H) Paid Trade Expenses Rs 700/-

ಈ ಕೆಳಕಂಡ ವ್ಯವಹಾರಗಳನ್ನು ಆಯಾ ವ್ಯವಹಾರದ ಖಾತಾ ಪುಸ್ತಕದಲ್ಲಿ ದಾಖಲಿಸಿ;

- A) ದಿನಾಂಕ 01.12.2021ರಂದು ನಗದು ರೂ.120000/- ಮೂಲಕ ವ್ಯವಹಾರವನ್ನು ಆರಂಭಿಸಿದೆ.
- B) ರೂ.40000/- ಜಮಾದೊಂದಿಗೆ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ.
- C) ನಗದು ರೂ.12000/- ಮೂಲಕ ಸಾಮಗ್ರಿ ಖರೀದಿಸಿದೆ
- D) ಸಾಗಣೆ ವೆಚ್ಚ ರೂ.500/- ಪಾವತಿಸಿದೆ.
- E) ಮೆ|| ಲಾರಾ ಇಂಡಿಯಾ ರವರಿಗೆ ರೂ.25000/- ಮೊತ್ತದ ಸಾಮಗ್ರಿಯನ್ನು ಸಾಲದ ಆಧಾರದಲ್ಲಿ ಮಾರಾಟ ಮಾಡಿದೆ
- F) ಮೆ|| ಲಾರಾ ಇಂಡಿಯಾರವರಿಂದ ನಗದು ರೂ 10000/- ಸ್ವೀಕರಿಸಿದೆ
- G) ಮೆ|| ಲಾರಾ ಇಂಡಿಯಾ ರವರು ರೂ 3000/- ಮೊತ್ತದ ಸಾಮಗ್ರಿಯನ್ನು ಹಿಂತಿರುಗಿಸಿದ್ದಾರೆ
- H) ವ್ಯವಹಾರಗಳ ವೆಚ್ಚ ರೂ 700/- ಪಾವತಿಸಿದೆ

8. Pass Journal entries/rectification entries for the following;

10

- A) Rs.4200/- received from Mr. Pavan is not accounted
- B) Interest Paid Rs.5000/- through Google Pay but accounted as cash payment
- C) Machinery Purchased worth Rs.50000/- by making payment of Rs.20000/- in cash and balance through BHIM UPI
- D) Rs.6000/- is paid in cash to Mr.Rao and Co. for clearing credit purchases and a fresh cash Purchase is made worth Rs.3000/-.
- E) Cash payment of Rs.600/- towards rent is entered twice in the books of account.
- F) Bad Debts of Rs.700/- is to be provisioned.
- G) Credit Purchase worth Rs.3000/- from Sri Manisha is wrongly accounted to Sri Mahaveer
- H) Cash sales of Rs.5000/- is accounted as bank transaction
- I) Bank Commission debited by bank Rs.2500/- is not taken into account
- J) Cash drawn from Bank Rs.3000/- not entered in books.

ಈ ಕೆಳಕಂಡವುಗಳಿಗೆ ರೋಜು ದಾಖಲೆಯನ್ನು/ ತಿದ್ದುಪಡಿ ರೋಜು ದಾಖಲೆಯನ್ನು ಬರೆಯಿರಿ;

- A) ಶ್ರೀ ಪವನ್ ರಿಂದ ಪಡೆದ ರೂ 4200/- ಲೆಕ್ಕೀಕರಿಸಿಲ್ಲ
- B) ಗೂಗಲ್ ಪೇ ಮೂಲಕ ರೂ 5000/- ಪಾವತಿಸಿದ ಬಡ್ಡಿಯನ್ನು ನಗದು ಪಾವತಿ ಎಂದು ದಾಖಲಿಸಿದೆ
- C) ರೂ 50000 ಮೌಲ್ಯದ ಯಂತ್ರವನ್ನು ರೂ 20000/- ನಗದು ಮತ್ತು ಬಾಕಿ ಮೊತ್ತ ವನ್ನು BHIM UPI ಪಾವತಿಸಿ ಖರೀದಿಸಿದೆ.
- D) ಶ್ರೀ ರಾವ್ & ಕೋ ರವರ ಸಾಮಗ್ರಿ ಖರೀದಿ ಸಾಲ ಚುಕ್ತಗೊಳಿಸಲು ರೂ 6000/- ನಗದು ಪಾವತಿಸಿದೆ. ಮತ್ತು ರೂ 3000/- ಮೊತ್ತದ ಸಾಮಗ್ರಿಯನ್ನು ನಗದು ರೂಪದಲ್ಲಿ ಖರೀದಿಸಿದೆ
- E) ರೂ 600/- ಮೊತ್ತದ ನಗದು ಪಾವತಿಯನ್ನು ಎರಡು ಸಲ ಪುಸ್ತಕದಲ್ಲಿ ದಾಖಲಿಸಿದೆ.
- F) ಕೆಟ್ಟ ಸಾಲ ರೂ 700 ಕ್ಕೆ ಅವಕಾಶ ಕಲ್ಪಿಸಬೇಕಿದೆ
- G) ಶ್ರೀ ಮನಿಶಾ ರವರಿಂದ ರೂ 3000/- ಮೊತ್ತದ ಖರೀದಿಯನ್ನು ತಪ್ಪಾಗಿ ಶ್ರೀ ಮಹಾವೀರ್ ರವರ ಹೆಸರಿನಲ್ಲಿ ದಾಖಲಿಸಿದೆ
- H) ನಗದು ಮಾರಾಟ ರೂ 5000/- ವನ್ನು ತಪ್ಪಾಗಿ ಬ್ಯಾಂಕ್ ವ್ಯವಹಾರ ಎಂದು ಪರಿಗಣಿಸಿದೆ
- I) ಬ್ಯಾಂಕ್ ಕಮಿಷನ್ ರೂ 2500 ನ್ನು ಲೆಕ್ಕೀಕರಿಸಿಲ್ಲ.
- J) ಬ್ಯಾಂಕಿನಿಂದ ಪಡೆದ ರೂ 3000/- ನಗದನ್ನು ಲೆಕ್ಕೀಕರಿಸಿಲ್ಲ

9. Ganga Ltd., purchased a machinery on 1.4.2013 for Rs.5,50,000 and spent Rs.50,000 on its installation. On 1st Dec 2013, it purchases another machine for Rs.3,70,000 and on 1st Aug 2014, it purchased another machine for Rs.8,40,000(including installation expenses). Depreciation was provided on machinery @ 10% P.A on original cost under straight line method annually on 31st March.

Prepare Machinery account and Depreciation account for the FY 2013-14, 2014-15, 2015-16, 2016-17. **10**

ಗಂಗಾ ಲಿಮಿಟೆಡ್ ಇವರು 01.04.2013 ರಂದು ರೂ.5,50,000 ಗಳಿಗೆ ಯಂತ್ರೋಪಕರಣವನ್ನು ಖರೀದಿಸಿ, ರೂ.50,000 ಗಳನ್ನು ಅದರ ಅಳವಡಿಕೆಗಾಗಿ ಖರ್ಚು ಮಾಡಿದರು. ದಿ.01.12.2013 ರಂದು ರೂ.3,70,000 ಗಳಿಗೆ ಅವರು ಮತ್ತೊಂದು ಯಂತ್ರವನ್ನು ಖರೀದಿಸಿದರು. ದಿ.01.08.2014 ರಂದು ರೂ.8,40,000 ಗಳಿಗೆ ಇನ್ನೊಂದು ಯಂತ್ರವನ್ನು ಖರೀದಿಸಿದರು (ಅಳವಡಿಕೆ ವೆಚ್ಚ ಸೇರಿ).

31ನೇ ಮಾರ್ಚ್ ರಂದು ಮೂಲ ವೆಚ್ಚದ ಮೇಲೆ 10% ರಂತೆ ವಾರ್ಷಿಕವಾಗಿ ಸವಕಳಿಯನ್ನು ತೆಗೆಯಲಾಗಿದೆ. (ನೇರ ಸವಕಳಿ ವಿಧಾನ)

ಆರ್ಥಿಕ ವರ್ಷ 2013-14, 2014-15, 2015-16, 2016-17 ನೇ ವರ್ಷಗಳಿಗೆ ಯಂತ್ರೋಪಕರಣ ಖಾತೆಯನ್ನು ಮತ್ತು ಸವಕಳಿ ಖಾತೆಯನ್ನು ತಯಾರಿಸಿ.

10. From the following ledger balances prepare a Trial Balance as on March 31st, 2022. **10**

SL.No	Account Title	Rs.
1.	Sale	21,00,000
2.	Purchase of Goods	2,50,000
3.	Share Capital (Equity Shares Rs. 10 each)	3,00,000
4.	Opening Inventories	1,25,000
5.	Salaries and wages	2,37,000
6.	Cost of Raw Materials Consumed	8,50,000
7.	10% Debentures	5,00,000
8.	Trade Receivables	5,50,000
9.	General Reserve	72,000
10.	Rent Expenses	2,15,000
11.	Staff Welfare Expenses	85,000
12.	Commission on Sales	2,10,000
13.	Interest Expenses	55,000
14.	Rates and Taxes	88,000
15.	Surplus	86,000
16.	Bank Overdraft	15,000
17.	Trade Payables	1,92,500
18.	Buildings	5,00,000
19.	Depreciation on Buildings	50,000
20.	Doubtful debts	50,500

ಕೆಳಗಿನ ಲೆಡ್ಜರ್ ಬ್ಯಾಲೆನ್ಸ್‌ಗಳಿಂದ ಮಾರ್ಚ್ 31 2022 ರಂತೆ ತಾಳೆಪಟ್ಟಿಯನ್ನು ಸಿದ್ಧಪಡಿಸಿ.

ಕ್ರ.ಸಂ	ವಿವರಗಳು	(ರೂ)
1.	ಮಾರಾಟ	21,00,000
2.	ಖರೀದಿ	2,50,000
3.	ಬಂಡವಾಳ (ಪ್ರತಿ ಷೇರಿಗೆ ರೂ.10)	3,00,000
4.	ದಾಸ್ತಾನು	1,25,000
5.	ಸಂಬಳ ಮತ್ತು ವೇತನ	2,37,000
6.	ಕಚ್ಚಾ ಸಾಮಗ್ರಿ ಬೆಲೆ	8,50,000
7.	10% ಡಿಬಿಂಚರ್	5,00,000
8.	ಸ್ವೀಕರಿಸಬೇಕಾದ ಹುಂಡಿಗಳು	5,50,000
9.	ಸಾಮಾನ್ಯ ಮೀಸಲು	72,000
10.	ಬಾಡಿಗೆ ವೆಚ್ಚ	2,15,000
11.	ಸಿಬ್ಬಂದಿ ಕಲ್ಯಾಣ ವೆಚ್ಚ	85,000
12.	ಮಾರಟಕ್ಕಾಗಿ ನೀಡಿದ ದಲ್ಲಾಳ	2,10,000
13.	ಬಡ್ಡಿ	55,000
14.	ತೆರಿಗೆ	88,000
15.	ಹೆಚ್ಚುವರಿ	86,000
16.	ಬ್ಯಾಂಕ್ ಓವರ್ ಡ್ರಾಫ್ಟ್	15,000
17.	ಪಾವತಿಸಬೇಕಾದ ವ್ಯಾಪಾರ ಹುಂಡಿಗಳು	1,92,500
18.	ಕಟ್ಟಡಗಳು	5,00,000
19.	ಕಟ್ಟಡದ ಮೇಲೆ ಸವಕಳ	50,000
20.	ಅನುಮಾನಾಸ್ಥದ ಸಾಲ	50,500
